



“ನನ್ನ ಮಲದಲ್ಲ ರಕ್ತ! ನನಗೆ ಮೂಲವ್ಯಾಧಿ ಇದೆ”

ಯಾರಾದರೂ ತಮ್ಮ ಮಲದೊಂದಿಗೆ ರಕ್ತ ನೇಲಿರುವುದನ್ನು ಕಂಡಾಗ, ಮಲ ವಿನ್ಯಾಸ ಸಮಯದಲ್ಲ ನೋವು ಅನುಭವಿಸಿದಾಗ ಅಥವಾ ಗುದದ್ವಾರದ ಭಾಗದಲ್ಲಿ ಊತಗೊಂಡಂತೆ ಭಾಸವಾದಾಗ, ಅವರ ಯೋಜನೆಗೆ ಮೊದಲು ನಿಲುವುದೇ ಮೂಲವ್ಯಾಧಿ. ಈ ಮೂಲವ್ಯಾಧಿ ಸಮಸ್ಯೆಯು ಒಂದೇ ಆಗಿರುತ್ತದೆಯಾದರೂ, ವಿಭಿನ್ನ ಲೇತಿಯಲ್ಲ ಗುದದ್ವಾರದ ಮೇಲೆ ಪರಿಣಾಮ ಉಂಟು ಮಾಡುತ್ತದೆ.

ಮೂಲವ್ಯಾಧಿ, ಗುದದ್ವಾರ ಫಿಸ್ತೂಲಾ ಮತ್ತು ಗುದದ್ವಾರ ಫಿಶ್ಯೂರಾ ಇವುಗಳೆಲ್ಲ ಒಂದೇ ಅಲ್ಲ.

ಇವುಗಳು ವಿಭಿನ್ನ ಲೇತಿಯ ರೋಗಲಕ್ಷಣಗಳಾಗಿವೆ ಮತ್ತು ಇವುಗಳ ಲಕ್ಷಣಗಳೂ ಭಿನ್ನವಾಗಿರುತ್ತವೆ ಹಾಗೂ ಇವುಗಳ ಚಿಕಿತ್ಸಾ ವಿಧಾನಗಳೂ ಬೇರೆ ಬೇರೆಯಾಗಿರುತ್ತವೆ. ಇವುಗಳನ್ನು ಒಂದೊಂದಾಗಿ ತಿಳಿಯೋಣ ಬನ್ನಿ.

1. ಮೂಲವ್ಯಾಧಿ (ಪೈಲ್ಸ್)

ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ಗುದದ್ವಾರದ ಕಾಲುವೆಯಲ್ಲಿನ ಊತಗೊಂಡಿರುವ ರಕ್ತನಾಳಗಳಿಗೆ 'ಪೈಲ್ಸ್' ಎನ್ನಲಾಗುತ್ತದೆ. ಇದು ಸಾಮಾನ್ಯವಾಗಿ ವ್ಯಕ್ತಿಯೊಬ್ಬ ತೀವ್ರ ಮಲಬದ್ಧತೆಯಿಂದ ಬಳಲಿದಾಗ ಮತ್ತು ಆ ವ್ಯಕ್ತಿಯಲ್ಲಿನ ಅನಾರೋಗ್ಯಕರ ಆಹಾರ ಶೈಲಿ/ಧೂಮಪಾನ ಹವ್ಯಾಸಗಳಿಂದಾಗಿ ಮಲವಿನ್ಯಾಸ ಸಮಯದಲ್ಲಿ ಯಾತನೆ ಅನುಭವಿಸುವಂತಾಗಿ ಅಂತಹ ವ್ಯಕ್ತಿಗಳಲ್ಲಿ ಮೂಲವ್ಯಾಧಿ ಸಮಸ್ಯೆ ಗೋಚರಿಸುತ್ತದೆ.

ಮೂಲವ್ಯಾಧಿಯ ಲಕ್ಷಣಗಳು

ಬಹುತೇಕ ಪೈಲ್ಸ್‌ಗಳು ನೋವುರಹಿತ/ನೋವುಭರಿತ ಆಗಿರುತ್ತವೆ. ಆರಂಭದಲ್ಲಿ ಪೈಲ್ಸ್‌ಗೂ ಊತಕ್ಕೂ ಯಾವುದೇ ಸಂಬಂಧವಿರುವುದಿಲ್ಲ, ಆದರೆ ಮೂಲವ್ಯಾಧಿಯ ಎರಡನೇ ಮತ್ತು ಮೂರನೇ ಹಂತದಲ್ಲಿ ಇದರ ಅನುಭವ ಉಂಟಾಗತೊಡಗುತ್ತದೆ. ಇಂತಹ ಸ್ಥಿತಿಯಲ್ಲಿ ತಲೆನೋವು, ನಾಲ್ಕನೇ ಹಂತವನ್ನೂ ತಲುಪಿದಾಗ ಅವರಲ್ಲಿ ರಕ್ತ ಹೆಪ್ಪುಗಟ್ಟತೊಡಗುತ್ತದೆ ಮತ್ತು ಇಂತಹವರು ಶಾಶ್ವತವಾಗಿ ನೋವು ಅನುಭವಿಸತೊಡಗುತ್ತಾರೆ.

ಮೂಲವ್ಯಾಧಿ ತಡೆಗಟ್ಟುವಿಕೆ

ನಿಯಮಿತವಾಗಿ ಅಥವಾ ನಾರುಭರಿತ ಆಹಾರ ಪದಾರ್ಥಗಳ ಜೊತೆಗೆ ದ್ರವ ಪದಾರ್ಥಗಳ ಸೇವನೆಯಿಂದ ತಡೆಗಟ್ಟಬಹುದು.

2. ಗುದದ್ವಾರ ಫಿಶ್ಯೂರಾ

ಗುದದ್ವಾರದ ತ್ವಚೆಯಲ್ಲಿನ ಜರುಕುಗಳಿಗೆ ಫಿಶ್ಯೂರಾ ಎನ್ನಲಾಗುತ್ತದೆ. ಇದು ಸಾಮಾನ್ಯ ಜನರಲ್ಲಿ ಅತಿ ಹೆಚ್ಚಾಗಿ ಪದೆ ಪದೆ ಗೋಚರಿಸುತ್ತದೆ. ಅದೆಷ್ಟು ಪದೆ ಪದೆ ಗೋಚರಿಸುತ್ತದೆ ಎಂದರೆ, ಒಬ್ಬ ಮನುಷ್ಯನ ಬದುಕಿನಲ್ಲಿ ಇದು ಒಂದೇ ಬಾರಿ ಸಂಭವಿಸುತ್ತದೆ.

ಗುದದ್ವಾರ ಫಿಶ್ಯೂರಾ ಲಕ್ಷಣಗಳು

ಫಿಶ್ಯೂರಾದಲ್ಲಿ ಆಗಾತಿ ರಕ್ತಸ್ರಾವ ಗೋಚರಿಸುತ್ತದೆ ಮತ್ತು ಮಲದ ಮೇಲೆ ಒಂದು ಲೇಪನಂತೆ ಕೂಡ ಕಂಡುಬರುತ್ತದೆ.

ಬಹುಕಾಲದವರೆಗೆ ಗಲಿಷ್ಠ ನಾರುಭರಿತ ಉತ್ತಮ ಆಹಾರ ಶೈಲಿಯನ್ನು ಅಳವಡಿಸಿಕೊಳ್ಳುವ ಜೊತೆಗೆ ಯಥೇಚ್ಛ ದ್ರವ ಪದಾರ್ಥಗಳ ಸೇವನೆಯಿಂದ ಗುದದ್ವಾರ ಫಿಶ್ಯೂರಾ ತಡೆಗಟ್ಟಬಹುದು. ಬೊಜ್ಜು ಕರಲಿಸಲು ನಿತ್ಯ ವ್ಯಾಯಾಮ ಮತ್ತು ಸಮರ್ಪಕ ಪೋಷಕಾಂಶಭರಿತ ಆಹಾರ ಸೇವನೆಯು ಕೂಡ ಇದನ್ನು ತಡೆಗಟ್ಟುವಲ್ಲಿ ನೆರವಾಗಬಲ್ಲದು.

3. ಗುದದ್ವಾರ ಫಿಸ್ತೂಲಾ

ಗುದದ್ವಾರದ ಕಾಲುವೆಯ ಅಂತರಿಕ ಭಾಗದಲ್ಲಿ ಸೋಂಕಿಗೊಳಗಾದ ಗುದ ರಂಧ್ರಿಯೊಂದು ಸಿಡಿದು, ಗುದದ್ವಾರದ ತ್ವಚೆಯ ಭಾಗದಲ್ಲಿ ಕೀವು ಸೋಲಿಕೆ ಆಗತೊಡಗಿದಾಗ ಫಿಸ್ತೂಲಾ ಬಾಧಿಸುತ್ತದೆ.

ಗುದದ್ವಾರ ಫಿಸ್ತೂಲಾ ಲಕ್ಷಣಗಳು


ಫಿಸ್ತೂಲಾ ಬಾಧಿಸಿದಾಗ ಗುದದ್ವಾರ ಭಾಗದಲ್ಲಿ ಕೀವು ಸ್ರವಿಸುವಿಕೆ ಉಂಟಾಗುತ್ತದೆ (ಗುದಭಾಗದಲ್ಲಿ 'ತೇವಗೊಂಡಂತೆ' ಭಾಸವಾಗುವಿಕೆ). ಇದು ಕೆಲ ಅವಧಿಯವರೆಗೆ ಕೀವು ಸ್ರವಿಸುತ್ತದೆ ಮತ್ತು ಲಕ್ಷಣಗಳಲ್ಲದಾಗ ಕೆಲವೇ ಅವಧಿಯಲ್ಲಿ ಸ್ರವಿಸುತ್ತದೆ.

ಗುದದ್ವಾರ ಫಿಸ್ತೂಲಾ ತಡೆಗಟ್ಟುವಿಕೆ

ಗುದದ್ವಾರದ ಕಾಲುವೆಗಳು ಸೋಂಕಿಗೆ ಈಡಾಗದಿರಲು ನೈರ್ಮಲ್ಯಯುತ ಶೌಚಾಲಯಗಳನ್ನು (ಫಿಸ್ತೂಲಾಗೆ ಸೋಂಕಿಗೆ ಈಡು ಮಾಡದಿರುವ) ಉಪಯೋಗಿಸುವುದು ಬಹುಮುಖ್ಯ. ಬಹುತೇಕ ಜನರು ಈ ಮೂಲವ್ಯಾಧಿ, ಫಿಸ್ತೂಲಾ ಮತ್ತು ಫಿಶ್ಯೂರಾಗಳನ್ನು ಸಾಮಾನ್ಯ ಸಮಸ್ಯೆ ಎಂದುಕೊಳ್ಳುತ್ತಾರೆ. ಆದರೆ ವಾಸ್ತವವಾಗಿ, ಇವು ಕೀಟ ವ್ಯಕ್ತಿಯ ಜೀವನಶೈಲಿಯ ಮೇಲೆ ಭಾರ ಪರಿಣಾಮ ಉಂಟು ಮಾಡುತ್ತವೆ. ನಾಕಷ್ಟ ರೋಗಗಳ ವಿಭಿನ್ನ ಚಿಕಿತ್ಸೆಗಳ ಮೊರೆ ಹೋಗುತ್ತಾರೆ. ಆದರೂ ಫಲಿತಾಂಶ ದೊರೆಯದಂತಾದಾಗ ಅಂತಿಮವಾಗಿ ಬೇಸರದಿಂದಲೇ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಅದಾಗ್ಯೂ ಬಹುತೇಕ ಪ್ರಕರಣಗಳಲ್ಲಿ ಮತ್ತೆ ಹುಟ್ಟುಗಳು ಜೀತುಕೊಳ್ಳುವುದು ಕಂಡುಬರುತ್ತದೆ.

ಪಾಸಿಟಿವ್ ಹೋಮಿಯೋಪತಿ ಯಲ್ಲಿ ಗುದದ್ವಾರ ಫಿಸ್ತೂಲಾ, ಫಿಶ್ಯೂರಾ ಮತ್ತು ಫಿಸ್ತೂಲಾ ಚಿಕಿತ್ಸೆ

ಪಾಸಿಟಿವ್ ಹೋಮಿಯೋಪತಿಯಲ್ಲಿ ಶಸ್ತ್ರಚಿಕಿತ್ಸೆ ಇಲ್ಲದೆಯೇ ಪೈಲ್ಸ್, ಫಿಶ್ಯೂರಾ ಮತ್ತು ಫಿಸ್ತೂಲಾಗಳನ್ನು ಸಂಪೂರ್ಣ ನಿವಾರಿಸುವುದರ ಜೊತೆಗೆ ಮುಂದೆ ಯಾವುದೇ ಲೇತಿಯ ಸಮಸ್ಯೆ ಉಂಟಾಗದಿರುವಂತೆ ನೈಸರ್ಗಿಕ ವಿಧಾನದಲ್ಲಿ ನೈಸರ್ಗಿಕ ಕಾನ್ಸ್ಟಿಟ್ಯೂಷನಲ್ ಪರಿಹಾರಗಳನ್ನು ಒದಗಿಸುತ್ತದೆ. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ವೈಪರೀತ್ಯಗಳು ಉಂಟಾಗುತ್ತಿರುವುದರಿಂದ ಈ ರೋಗಗಳು ಗಣನೀಯವಾಗಿ ಹೆಚ್ಚಳವಾಗುತ್ತಿವೆ. ಆದರೆ, ಪಾಸಿಟಿವ್ ಹೋಮಿಯೋಪತಿಯಲ್ಲಿರುವ ಪರಿಣಿತ ಹೋಮಿಯೋ ವಿಶೇಷಜ್ಞರು ಇವು ಮರುಕಳಿಸಿ ಬಾರದಂತೆ ಖಚಿತ ಚಿಕಿತ್ಸೆ ನೀಡುತ್ತಾರೆ.



ಉಚಿತ 300/- ಸಮಾಲೋಚನಾ ಶುಲ್ಕ ವೈದ್ಯರನ್ನು ಸಂಪರ್ಕಿಸಿ : 1800 313 18 18

ಕರ್ನಾಟಕ : ಮಲ್ಲೇಶ್ವರಂ ■ ಕೋರಮಂಗಲ ■ ರಾಜಾಜನಗರ ■ ಇಂದಿರಾನಗರ ■ ಜಯನಗರ
■ ಹುಬ್ಬಳ್ಳಿ ■ ಮಂಗಳೂರು ■ ಬೆಳಗಾವಿ ■ ಮೈಸೂರು | ಆಂಧ್ರಪ್ರದೇಶ